

1 ಕೋಟಿ ರೂ. ವರೆಗಿನ MSME ಸಾಲಗಳಿಗಾಗಿ ಸಾಮಾನ್ಯ ಅರ್ಜಿ
ನಮೂನೆ
(ಮುದ್ರಾ ಯೋಜನೆಯಡಿ ಬರುವ ಸಾಲಗಳನ್ನು ಹೊರತುಪಡಿಸಿ)

ದಿನಾಂಕ: _____

ನಿಗದಿಪಡಿಸಿದ ಶಾಖೆಯಲ್ಲಿ
ಅರ್ಜಿಗೆ ಸಹಿ ಮಾಡುವ
ಸಮಯದಲ್ಲಿ
ಭಾವಚಿತ್ರವನ್ನು
ಅಂಟಿಸತಕ್ಕದ್ದು.

1. ಉದ್ಯಮದ ಹೆಸರು:*
2. ನೋಂದಾಯಿತ ಕಚೇರಿ ವಿಳಾಸ:*
3. ಕಾರ್ಖಾನೆ/ಮಳಿಗೆಯ ವಿಳಾಸ:*
4. ಆವರಣ (ಸ್ವಂತದ್ದೇ/ಬಾಡಿಗೆ/ಲೀಸ್):
5. ದೂರವಾಣಿ ಸಂಖ್ಯೆ:*
6. ಇ-ಮೇಲ್ ವಿಳಾಸ:*
7. ಮೊಬೈಲ್ ಸಂಖ್ಯೆ:*
8. ಪ್ಯಾನ್ ಕಾರ್ಡ್ ಸಂಖ್ಯೆ:
9. ಸಂಸ್ಥೆಯ ಸ್ವರೂಪ (ದಯವಿಟ್ಟು ಆಯ್ಕೆ ಮಾಡಿ)*:

ವೈಯಕ್ತಿಕ / ಜಂಟಿ / ಮಾಲೀಕತ್ವದ ಕಾಳಜಿ / ಪಾಲುದಾರಿಕೆ / ಪ್ರೈವೇಟ್ ಲಿಮಿಟೆಡ್ ಕಂಪನಿ / ಲಿಮಿಟೆಡ್ ಕಂಪನಿ / ಟ್ರಸ್ಟ್ / ಇತರರು

10. ಲಿಂಗ (ವೈಯಕ್ತಿಕವಾಗಿದ್ದಲ್ಲಿ): ಪುರುಷ / ಮಹಿಳೆ / ಇತರರು
11. GST ನೋಂದಣಿ ಸಂಖ್ಯೆ (ಅನ್ವಯವಾಗುವಲ್ಲಿ):
12. EXIM ನೋಂದಣಿ ಕೋಡ್ (ಇದ್ದಲ್ಲಿ):
13. ಉದ್ಯಮ ನೋಂದಣಿ ಪ್ರಮಾಣಪತ್ರ ಸಂಖ್ಯೆ/

ಉದ್ಯಮ ಅಸಿಸ್ಟ್ ಪ್ರಮಾಣಪತ್ರ ಸಂಖ್ಯೆ:

14. ಸ್ಥಾಪನೆ / ಸಂಯೋಜನೆಯ ದಿನಾಂಕ:*
15. ರಾಜ್ಯ:*
16. ಸಾಲದ ಅಗತ್ಯವಿರುವ ಶಾಖೆ (ಇದ್ದಲ್ಲಿ) ಜಿಲ್ಲೆ _____
17. ಸಾಲವು ಅಗತ್ಯವಿರುವ ಶಾಖೆ (ಯಾವುದಾದರೂ ಇದ್ದಲ್ಲಿ) _____

18. **ಮಾಲೀಕರು/ ಪಾಲುದಾರರು/ ಕಂಪನಿಯ ನಿರ್ದೇಶಕರ ಹೆಸರುಗಳು ಮತ್ತು ಅವರ ವಿಳಾಸಗಳು: *

ಕ್ರ. ಸಂಖ್ಯೆ	ಹೆಸರು	ಜನ್ಮ ದಿನಾಂಕ	ತಂದೆ/ ಸಂಗಾತಿ	ಶೈಕ್ಷಣಿಕ ಅರ್ಹತೆ	ವರ್ಗ: SC/ST/OBC/ಅಲ್ಪ ಸಂಖ್ಯಾತ/ಮಹಿಳೆಯರು	ಮೊಬೈಲ್ ನಂ.
1.						
2.						

ಕ್ರ. ಸಂಖ್ಯೆ	ಪ್ಯಾನ್ ಸಂಖ್ಯೆ.	ವಸತಿ ವಿಳಾಸ	ಆಧಾರ್ ಸಂಖ್ಯೆ./ಡಿ ಐ ಎನ್ ಸಂಖ್ಯೆ	ದೂರವಾಣಿ ಸಂಖ್ಯೆ. (ಮನೆ)	ಚಟುವಟಿಕೆ ಸಾಲಿನಲ್ಲಿರುವ ಅನುಭವ (ವರ್ಷಗಳಲ್ಲಿ)
1.					
2.					

19. ಚಟುವಟಿಕೆ* ಅಸ್ತಿತ್ವದಲ್ಲಿರುವ _____

ರಿಂದ _____ ಉದ್ದೇಶಿತ# _____

ಅಸ್ತಿತ್ವದಲ್ಲಿರುವ ಚಟುವಟಿಕೆಯನ್ನು ಹೊರತುಪಡಿಸಿ ಬೇರೆ ಚಟುವಟಿಕೆಯನ್ನು ಪ್ರಸ್ತಾಪಿಸಿದರೆ / ಹೊಸ ಘಟಕ ಘಟಕದಲ್ಲಿ ತೊಡಗಿರುವ ಜನರ ಸಂಖ್ಯೆ:

20. ಘಟಕದಲ್ಲಿ ಕೆಲಸ ಮಾಡುವ ಜನರ ಸಂಖ್ಯೆ:

21. ರೇಟಿಂಗ್

i) MSME ಘಟಕವು ZED ಶ್ರೇಯಾಂಕವನ್ನು ಹೊಂದಿದೆಯೇ? (ಹೌದು/ಇಲ್ಲ) _____

ii) ಹೌದಾಗಿದ್ದಲ್ಲಿ, MSME ಘಟಕವು ಪಡೆದಿರುವ ಶ್ರೇಣಿ (ಸೂಕ್ತವಾದುದನ್ನು ಗುರುತಿಸಿ)

ಕಂಚು	ಬೆಳ್ಳಿ	ಬಂಗಾರ

22. ಸಹವರ್ತಿ ಸಂಸ್ಥೆಗಳ ಹೆಸರುಗಳು ಮತ್ತು ಸಂಬಂಧದ ಸ್ವರೂಪ:

ಸಹವರ್ತಿ ಸಂಸ್ಥೆಗಳ ಹೆಸರು	ಸಹವರ್ತಿ ಸಂಸ್ಥೆಗಳ ವಿಳಾಸ	ಪ್ರಸ್ತುತ ಯಾವ ಬ್ಯಾಂಕ್‌ನಲ್ಲಿ ವ್ಯವಹಾರ ಹೊಂದಿದ್ದಾರೆ	ಸಂಬಂಧದ ಸ್ವರೂಪ	ಮಾಲೀಕ/ ಪಾಲುದಾರ/ ನಿರ್ದೇಶಕ ಅಥವಾ ಕೇವಲ ಹೂಡಿಕೆದಾರರಾಗಿ ಹೊಂದಿರುವ ಆಸಕ್ತಿಯ ವ್ಯಾಪ್ತಿ

23. ಮಾಲೀಕರು/ ಪಾಲುದಾರರು/ ನಿರ್ದೇಶಕರು ಬ್ಯಾಂಕಿನ ಅಧಿಕಾರಿಗಳೊಂದಿಗೆ ಅಥವಾ ಬ್ಯಾಂಕಿನ ನಿರ್ದೇಶಕರೊಂದಿಗೆ ಹೊಂದಿರುವ ಸಂಬಂಧ: ದಯವಿಟ್ಟು ಆಯ್ಕೆ ಮಾಡಿ (ಹೌದು / ಇಲ್ಲ)_____

24. ಬ್ಯಾಂಕಿಂಗ್/ಸಾಲ ಸೌಲಭ್ಯಗಳು (ಪ್ರಸ್ತುತ ಚಾಲ್ತಿಯಲ್ಲಿರುವುದು) (ರೂ. ಲಕ್ಷಗಳಲ್ಲಿ)

ಬ್ಯಾಂಕಿಂಗ್ ವಿವರಗಳು	ಮಾರ್ಚ್ 31ರ ಅಂತ್ಯಕ್ಕೆ ಇರುವ ಬಾಕಿ ಮೊತ್ತ _____	ಪ್ರಸ್ತುತ ಯಾವ ಬ್ಯಾಂಕ್‌ನಲ್ಲಿ ವ್ಯವಹಾರ ಹೊಂದಿದ್ದೀರಿ
ಉಳಿತಾಯ ಖಾತೆ		
ಸ್ಟಿರ ರೇವಣಿಗಳು		

ಸೌಲಭ್ಯಗಳ ವಿಧಗಳು	ಮಿತಿ	ಈ ದಿನಾಂಕದಂದು ಇರುವ ಬಾಕಿ	ಪ್ರಸ್ತುತ ಯಾವ ಬ್ಯಾಂಕ್‌ನಲ್ಲಿ ವ್ಯವಹಾರ ಹೊಂದಿದ್ದೀರಿ	ಭದ್ರತೆಗಳು	ಬಡ್ಡಿದರ	ಮರುಪಾವತಿ ನಿಯಮಗಳು
ಚಾಲ್ತಿ ಖಾತೆ						
ನಗದು ಕ್ರೆಡಿಟ್						
ಅವಧಿ ಸಾಲ						
ಎಲ್‌ಸಿ/ಬಿಜಿ						
ಇತರರು						
ಒಟ್ಟು						

ನಮ್ಮ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಲ್ಲಿ, ಗ್ರಾಹಕ ಐಡಿಯನ್ನು ನೀಡಿ:

ನಮ್ಮ ಘಟಕವು ಈ ಹಿಂದೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಯಾವುದೇ ಸಾಲವನ್ನು ಪಡೆದಿಲ್ಲ ಮತ್ತು ಮೇಲಿನ ಕಾಲಂ ಸಂಖ್ಯೆ 23ರಲ್ಲಿ ಉಲ್ಲೇಖಿಸಿರುವುದನ್ನು ಹೊರತುಪಡಿಸಿ ನಾನು ಬೇರೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಸಾಲಗಾರನಾಗಿಲ್ಲ ಎಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ.

25. ಸಾಲ ಸೌಲಭ್ಯಗಳು (ಉದ್ದೇಶಿತ)*

ಸೌಲಭ್ಯಗಳ ವಿಧಗಳು	ಮೊತ್ತ (ಲಕ್ಷಗಳಲ್ಲಿ)	ಯಾವ ಉದ್ದೇಶಕ್ಕಾಗಿ ಅಗತ್ಯವಿದೆ	ನೀಡಲಾಗುವ ಭದ್ರತೆ	
			ಪ್ರಾಥಮಿಕ ಭದ್ರತೆ (ಅಂದಾಜು ಮೌಲ್ಯದೊಂದಿಗೆ ವಿವರಗಳನ್ನು ನಮೂದಿಸಬೇಕು)	ಮೇಲಾಧಾರ ಭದ್ರತೆ ನೀಡಲಾಗಿದೆಯೇ? (ಹೌದಾದರೆ, ಕಾಲಂ ಸಂಖ್ಯೆ 27 ರಲ್ಲಿ ವಿವರಗಳನ್ನು ನೀಡಿ) (ಹೌದು/ಇಲ್ಲ)
ನಗದು ಕ್ರೆಡಿಟ್**				
ಅವಧಿ ಸಾಲ				
ಎಲ್‌ಸಿ/ಬಿಜಿ				
ಇತರರು				
ಒಟ್ಟು				

* ಕಡ್ಡಾಯವಾಗಿ ಭರ್ತಿ ಮಾಡಬೇಕಾದ ವಿವರಗಳು

** ಪರಿಗಣಿಸಲಾದ ನಗದು ಸಾಲ ಮಿತಿಯ ಆಧಾರ

ನಗದು ಕ್ರೆಡಿಟ್	ಅಂದಾಜು (ಮುಂದಿನ ವರ್ಷಕ್ಕೆ)						
	ಮಾರಾಟ	ಕಾರ್ಯಚಕ್ರದ ಅವಧಿ ತಿಂಗಳುಗಳಲ್ಲಿ	ದಾಸ್ತಾನು	ಸಾಲಗಾರರು	ಪಾವತಿಸಬೇಕಾದವರು	ಇತರ ಚಾಲ್ತಿ ಆಸ್ತಿಗಳು	ಪ್ರವರ್ತಕರ ಕೊಡುಗೆ

26. ಅವಧಿ ಸಾಲದ ಅವಶ್ಯಕತೆಯಿದ್ದಲ್ಲಿ, ಯಂತ್ರೋಪಕರಣಗಳ ವಿವರಗಳನ್ನು ಈ ಕೆಳಗಿನಂತೆ ನೀಡಬಹುದು:

ಯಂತ್ರ/ಉಪಕರಣದ ವಿಧ	ಯಾವ ಉದ್ದೇಶಕ್ಕಾಗಿ ಅಗತ್ಯವಿದೆ	ಆಮದು ಮಾಡಿಕೊಂಡದ್ದೇ ಅಥವಾ ಸ್ವದೇಶೀಯೇ	ಪೂರೈಕೆದಾರರ ಹೆಸರು	ಯಂತ್ರದ ಒಟ್ಟು ವೆಚ್ಚ (ಯಂತ್ರವನ್ನು ಆಮದು ಮಾಡಿಕೊಂಡ ಸಂದರ್ಭದಲ್ಲಿ, ಮೂಲ ವೆಚ್ಚ, ಸರಕು ಸಾಗಣೆ ವೆಚ್ಚ, ವಿಮೆ ಮತ್ತು ಕಸ್ಟಮ್ಸ್ ಸುಂಕದ ವಿವರಗಳನ್ನು ನೀಡಬೇಕು)	ಪ್ರವರ್ತಕರಿಂದ ಮಾಡಲಾಗುತ್ತಿರುವ ಕೊಡುಗೆ	ಸಾಲದ ಮೊತ್ತ

27. ಪ್ರಮುಖ 5 ಪೂರೈಕೆದಾರರು ಮತ್ತು ಪ್ರಮುಖ 5 ಗ್ರಾಹಕರ ವಿವರಗಳು

ಕ್ರಮ ಸಂಖ್ಯೆ	ಹೆಸರು	ಸಂಪರ್ಕ ಸಂಖ್ಯೆ	ಎಷ್ಟು ಸಮಯ ದಿಂದ ಸಂಬಂಧವಿದೆ	ವ್ಯವಹಾರದ ಶೇಕಡಾವಾರು (ಮಾರಾಟ/ಖರೀದಿ) ಮತ್ತು ಸಾಲದ ನಿಯಮಗಳು

28. ಮೂರನೇ ವ್ಯಕ್ತಿಯ ಗ್ಯಾರಂಟಿ ಸೇರಿದಂತೆ, ನೀಡಲಾದ ಮೇಲಾಧಾರ ಭದ್ರತೆಗಳ ವಿವರಗಳು ಯಾವುದಾದರೂ ಇದ್ದಲ್ಲಿ (ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, MSME ಘಟಕಗಳಿಗೆ 10 ಲಕ್ಷ ರೂ. ವರೆಗಿನ ಸಾಲಗಳಿಗೆ ಬ್ಯಾಂಕುಗಳು ಯಾವುದೇ ಮೇಲಾಧಾರ ಭದ್ರತೆಯನ್ನು ಪಡೆಯುವಂತಿಲ್ಲ)

a) ಮೂರನೇ ವ್ಯಕ್ತಿಯ ಗ್ಯಾರಂಟಿ:

ಕ್ರಮ ಸಂಖ್ಯೆ	ಗ್ಯಾರಂಟಿ ದಾರರ ಹೆಸರು	ತಂದೆ / ಸಂಗಾತಿಯ ಹೆಸರು	ವಸತಿ ವಿಳಾಸ	ದೂರವಾಣಿ ಸಂಖ್ಯೆ (ಮನೆ)	ಮೊಬೈಲ್ ಸಂಖ್ಯೆ	ನಿವ್ವಳ ಮೌಲ್ಯ (ರೂ. ಲಕ್ಷಗಳಲ್ಲಿ)	ಆಧಾರ್ ಸಂಖ್ಯೆ	ಪಾನ್ ಸಂಖ್ಯೆ
1.								
2.								

b) ಇತರ ಮೇಲಾಧಾರ ಭದ್ರತೆಗಳು :

ಕ್ರಮ ಸಂಖ್ಯೆ	ಭದ್ರತೆಯ ಮಾಲೀಕರ ಹೆಸರು	ಅಡಮಾನ ಭದ್ರತೆ		
		ಭದ್ರತೆಯ ಸ್ವರೂಪ	ವಿವರಗಳು	ಮೌಲ್ಯ (ರೂ. ಲಕ್ಷಗಳಲ್ಲಿ)
1.				
2.				

29. ಹಿಂದಿನ ಕಾರ್ಯಕ್ಷಮತೆ / ಭವಿಷ್ಯದ ಅಂದಾಜುಗಳು

ಹಿಂದಿನ ಕಾರ್ಯಕ್ಷಮತೆ / ಭವಿಷ್ಯದ ಅಂದಾಜುಗಳು (ವರ್ಕಿಂಗ್ ಕ್ಯಾಪಿಟಲ್ ಸೌಲಭ್ಯಗಳಿಗಾಗಿ ಕಳೆದ ಎರಡು ವರ್ಷಗಳ ವಾಸ್ತವಿಕ ಸಾಧನೆ, ಪ್ರಸಕ್ತ ವರ್ಷದ ಅಂದಾಜು ಮತ್ತು ಮುಂದಿನ ವರ್ಷದ ಪ್ರಕ್ಷೇಪಣಗಳನ್ನು ನೀಡಬೇಕು. ಆದಾಗ್ಯೂ, ಅವಧಿ ಸಾಲದ ಸೌಲಭ್ಯಗಳಿಗಾಗಿ, ಸಾಲ ಮರುಪಾವತಿಯ ಉದ್ದೇಶಿತ ವರ್ಷದವರೆಗೆ ಪ್ರಕ್ಷೇಪಣಗಳನ್ನು ಒದಗಿಸಬೇಕು)

ರೂ. ಲಕ್ಷಗಳಲ್ಲಿ	ಕಳೆದ ವರ್ಷ 1 (ವಾಸ್ತವಿಕ)	ಕಳೆದ ವರ್ಷ 2 (ವಾಸ್ತವಿಕ)	ಪ್ರಸ್ತುತ ವರ್ಷ (ಅಂದಾಜು)	ಮುಂದಿನ ವರ್ಷ (ಪ್ರಕ್ಷೇಪಣ)	ಸ್ಥಾಪಿತ ಸಾಮರ್ಥ್ಯ	ಬಳಸಿದ ಸಾಮರ್ಥ್ಯ
ನಿವ್ವಳ ಮಾರಾಟ						
GST ಮಾರಾಟ (ಅನ್ವಯವಾಗುವಲ್ಲಿ)						
ನಿವ್ವಳ ಲಾಭ						
ಬಂಡವಾಳ (ಕಂಪನಿಗಳ ಸಂದರ್ಭದಲ್ಲಿ ನಿವ್ವಳ ಮೌಲ್ಯ)						

30. ಶಾಸನಬದ್ಧ ಜವಾಬ್ದಾರಿಗಳ ಸ್ಥಿತಿ:

ಶಾಸನಬದ್ಧ ಜವಾಬ್ದಾರಿ: ಪರಾ (ಸಂಬಂಧಿತ ಜವಾಬ್ದಾರಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಇಲ್ಲಿ ನೀಡಬಹುದು)

ನಿಯಮಗಳನ್ನು ಪಾಲಿಸಲಾಗಿದೆಯೇ (ಹೌದು / ಇಲ್ಲ ಎಂದು ಆಯ್ಕೆ ಮಾಡಿ). ಅನ್ವಯವಾಗದಿದ್ದರೆ, 'N.A.' ಎಂದು ಆಯ್ಕೆ ಮಾಡಿ.

1.	ಅಂಗಡಿ ಮತ್ತು ಮಳಿಗೆಗಳ ಕಾಯ್ದೆಯಡಿ ನೋಂದಣಿ	ಹೌದು / ಇಲ್ಲ / ಅನ್ವಯಿಸುವುದಿಲ್ಲ	
2.	MSME ಅಡಿಯಲ್ಲಿ ನೋಂದಣಿ (ತಾತ್ಕಾಲಿಕ / ಅಂತಿಮ)	ಹೌದು / ಇಲ್ಲ / ಅನ್ವಯಿಸುವುದಿಲ್ಲ	
3.	ಔಷಧ ಪರವಾನಗಿ	ಹೌದು / ಇಲ್ಲ / ಅನ್ವಯಿಸುವುದಿಲ್ಲ	
4.	ಸಲ್ಲಿಸಲಾದ ಇತ್ತೀಚಿನ ಮಾರಾಟ ತೆರಿಗೆಯ ರಿಟರ್ನ್	ಹೌದು / ಇಲ್ಲ / ಅನ್ವಯಿಸುವುದಿಲ್ಲ	
5.	ಸಲ್ಲಿಸಲಾದ ಇತ್ತೀಚಿನ ಆದಾಯ ತೆರಿಗೆಯ ರಿಟರ್ನ್	ಹೌದು / ಇಲ್ಲ / ಅನ್ವಯಿಸುವುದಿಲ್ಲ	
6.	ಬೇರೆ ಯಾವುದಾದರೂ ಶಾಸನಬದ್ಧ ಬಾಕಿಗಳು ಪಾವತಿಸಲು ಉಳಿದಿವೆಯೇ?	ಹೌದು / ಇಲ್ಲ / ಅನ್ವಯಿಸುವುದಿಲ್ಲ	

31. a.) ಗುರುತಿನ ಚೀಟಿ (ಕೆಳಗಿನವುಗಳಲ್ಲಿ ಯಾವುದಾದರೂ ಒಂದು):

ಪಾಸ್‌ಪೋರ್ಟ್ / ಮತದಾರರ ಗುರುತಿನ ಚೀಟಿ / ಪ್ಯಾನ್ ಕಾರ್ಡ್ / ಚಾಲನಾ ಪರವಾನಗಿ / ಜಾಬ್ ಕಾರ್ಡ್ / ಆಧಾರ್ ಕಾರ್ಡ್ (ಬ್ಯಾಂಕಿನ ತೃಪ್ತಿಗೆ ಒಳಪಟ್ಟು.)

ಗುರುತಿನ ಚೀಟಿ ಸಂಖ್ಯೆ: _____

b) ವಿಳಾಸದ ಪುರಾವೆ (ಕೆಳಗಿನವುಗಳಲ್ಲಿ ಯಾವುದಾದರೂ ಒಂದು):

ವಿದ್ಯುತ್ ಬಿಲ್ / ದೂರವಾಣಿ ಬಿಲ್ / ಯಾವುದೇ ಇತರ ಬ್ಯಾಂಕ್‌ನ ಖಾತೆ ವಿವರ / ಪ್ರತಿಷ್ಠಿತ ಉದ್ಯೋಗದಾತರಿಂದ ಪತ್ರ / ಗ್ರಾಹಕರ ವಿಳಾಸವನ್ನು ಖಚಿತಪಡಿಸುವ ಮಾನ್ಯತೆ ಪಡೆದ ಸಾರ್ವಜನಿಕ ಅಧಿಕಾರಿಯಿಂದ ಪತ್ರ (ಬ್ಯಾಂಕಿನ ತೃಪ್ತಿಗೆ ಒಳಪಟ್ಟು) / ರೇಷನ್ ಕಾರ್ಡ್.

ವಿಳಾಸದ ಪುರಾವೆ ಸಂಖ್ಯೆ: _____

32. ಅನುಬಂಧ-VI ರ ಘೋಷಣೆಯ ಪ್ರಕಾರ ಅಸ್ತಿತ್ವದಲ್ಲಿರುವ / ನಿರೀಕ್ಷಿತ

ಸಾಲಗಾರರಿಂದ ಪಡೆಯಬೇಕಾದ ಘೋಷಣೆ:

ನಾನು/ನಾವು ಈ ಮೂಲಕ ಪ್ರಮಾಣೀಕರಿಸುತ್ತೇವೆ ಮತ್ತು ಅಧಿಕಾರ ನೀಡುತ್ತೇವೆ ಏನೆಂದರೆ, ನನ್ನಿಂದ/ನಮ್ಮಿಂದ ಒದಗಿಸಲಾದ ಎಲ್ಲಾ ಮಾಹಿತಿಯು ಸತ್ಯ, ನಿಷ್ಠೆ ಮತ್ತು ಸಂಪೂರ್ಣವಾಗಿದೆ; ಅರ್ಜಿಯಲ್ಲಿ ತಿಳಿಸಿರುವುದನ್ನು ಹೊರತುಪಡಿಸಿ ಈ ಘಟಕಕ್ಕಾಗಿ ನಾನು/ನಾವು ಬೇರೆ ಯಾವುದೇ ಸಾಲದ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ; ಈ ಅರ್ಜಿಯಲ್ಲಿ ಸೂಚಿಸಿರುವುದನ್ನು ಹೊರತುಪಡಿಸಿ ನನ್ನ/ನಮ್ಮ ಅಥವಾ ಪ್ರವರ್ತಕರ ವಿರುದ್ಧ ಯಾವುದೇ ಬಾಕಿ ಅಥವಾ ಶಾಸನಬದ್ಧ ಬಾಕಿಗಳು ಉಳಿದಿಲ್ಲ; ನಾನು/ನಾವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸುಸ್ತಿದಾರ ಅಥವಾ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲ್ಪಟ್ಟಿಲ್ಲ ಮತ್ತು ನನ್ನ/ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿಲ್ಲ ಅಥವಾ ಪ್ರಾರಂಭಿಸಿಲ್ಲ. ನನ್ನ/ನಮ್ಮ ಅರ್ಜಿಗೆ ಸಂಬಂಧಿಸಿದಂತೆ ಅಗತ್ಯವಿರುವ ಇತರ ಎಲ್ಲಾ ಮಾಹಿತಿಯನ್ನು ನಾನು/ನಾವು ಒದಗಿಸುತ್ತೇವೆ ಮತ್ತು ಈ ಮಾಹಿತಿಯನ್ನು ನೀವು ಸೂಕ್ತವೆಂದು ಭಾವಿಸುವ ಯಾವುದೇ ಏಜೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ನೀವು, ನಿಮ್ಮ ಪ್ರತಿನಿಧಿಗಳು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ನೀವು ಅಧಿಕಾರ ನೀಡಿದ ಯಾವುದೇ ಇತರ ಏಜೆನ್ಸಿಯು ಯಾವುದೇ ಸಮಯದಲ್ಲಿ ನನ್ನ/ನಮ್ಮ ಕಾರ್ಖಾನೆ ಅಥವಾ ವ್ಯವಹಾರದ ಸ್ಥಳದಲ್ಲಿ ಖಾತೆಗಳ ಮೌಲ್ಯಮಾಪನ ಇತ್ಯಾದಿಗಳನ್ನು

ಪರಿಶೀಲಿಸಬಹುದು ಅಥವಾ ಪರೀಕ್ಷಿಸಬಹುದು. ಬ್ಯಾಂಕಿನ ಬಾಕಿ ಹಣವನ್ನು ವಸೂಲಿ ಮಾಡಲು ವೆಬ್‌ಸೈಟ್‌ನಲ್ಲಿ ಸುಸ್ತಿದಾರರ ಹೆಸರನ್ನು ಪ್ರಕಟಿಸುವುದು ಅಥವಾ ಆರ್‌ಬಿಐಗೆ ಸಲ್ಲಿಕೆ ಮಾಡುವುದು ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿಮಗೆ ಅಧಿಕಾರವಿದೆ. ಇದಲ್ಲದೆ, ನನ್ನ/ನಮ್ಮ ಸಾಲವು ಕಾಲಕಾಲಕ್ಕೆ ಜಾರಿಯಲ್ಲಿರುವ ನಿಮ್ಮ ಬ್ಯಾಂಕಿನ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ನಾನು/ನಾವು ಈ ಮೂಲಕ ಒಪ್ಪಿಕೊಳ್ಳುತ್ತೇವೆ..

ಸಹಿ:

ಶಾಖೆಯಲ್ಲಿ ಸಹಿ ಮಾಡತಕ್ಕದ್ದು